



Office of the Commissioner of
Commercial Taxes, Bangalore-9.

12 JUL 2017

G.L. No: 2581
D.C.C.T.
(e-Governance)

ಕರ್ನಾಟಕ ಸರ್ಕಾರ

ವಾಣಿಜ್ಯ ತೆರಿಗೆಗಳ ಇಲಾಖೆ

ನಂ. ವಾತೆಲ್ಲಾ/ಜಾರಿ/ದವ/ವಾವಿ/ಸಿಆರ್-1/2017-18

T.100.748 | 17-18.

ವಾಣಿಜ್ಯ ತೆರಿಗೆ ಅಪರ್ ಆಯುಕ್ತರವರ ಕಛೇರಿ,
(ಜಾರಿ)-ದಕ್ಷಿಣ ವಲಯ, ವಾಣಿಜ್ಯ ತೆರಿಗೆ
ಕಾರ್ಯಾಲಯ-2, ಬಿ ಬ್ಲಾಕ್, ಕೋರಮಂಗಲ,
ಬೆಂಗಳೂರು-560047, ದಿನಾಂಕ: 07-07-2017

ಪ್ರಕಟಣೆ

ವಿಷಯ: 2017-18ನೇ ನಾಲಿಗೆ ವಾಣಿಜ್ಯ ತೆರಿಗೆ ಅಪರ್ ಆಯುಕ್ತರ
ಕಛೇರಿ(ಜಾರಿ) ದ.ವ., ಬೆಂಗಳೂರು, ಈ ಕಛೇರಿಗೆ ಸಾಮಾನ್ಯ
ಟೆಂಡರ್ ಪ್ರಕ್ರಿಯೆ ಮುಖೇನ ಖಾಸಗಿ ವಾಹನಗಳನ್ನು ಬಾಡಿಗೆಗೆ
ಪಡೆದುಕೊಳ್ಳುವ ಬಗ್ಗೆ.

ಉಲ್ಲೇಖ: ಮೌನ್ಯ ವಾಣಿಜ್ಯ ತೆರಿಗೆ ಆಯುಕ್ತರವರ ಸುತ್ತ್ವೆಲ್ಲೆ ಸಂ. ವಿಹೆಚ್‌ಟೀ/
ಸಿಆರ್-11/2017-18, ದಿ. 04-07-2017.

* * *

ವಾಣಿಜ್ಯ ತೆರಿಗೆ ಅಪರ್ ಆಯುಕ್ತರ(ಜಾರಿ)-ದಕ್ಷಿಣ ವಲಯ, ಬೆಂಗಳೂರು ಇವರ ಕಛೇರಿಯ
ಉಪಯೋಗಕ್ಕಾಗಿ ಮೂಲತ್ವೀದು ಖಾಸಗಿ ವಾಹನಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ
ಪಡೆಯಲು ಉಲ್ಲೇಖದಲ್ಲಿ ತಿಳಿಸಿರುವ ಮಾನ್ಯ ಆಯುಕ್ತರ ಪತ್ರದಲ್ಲಿ ಅನುಮತಿಸಿರುವುದರಿಂದ, ಅಧಿಕೃತ
ಟ್ರಾವಲ್ ಏಜನ್/ಸಂಸ್ಥೆ, ಮಾಲೀಕರೇ ಭಾಲಕರಾಗಿರುವವರಿಂದ ಅರ್ಜಿಗಳನ್ನು ಅಹಾಣೀಸಲಾಗಿದೆ. ಆಸ್ತಕ್ಕ
ಒಬ್ಬ ವಾಹನ ಮಾಲೀಕ/ಜಾಲಕರು ಒಂದು ವಾಹನ ಸೇವೆಗೆ ಮಾತ್ರ ಅರ್ಜಿಯನ್ನು ನಲ್ಲಿಸುವುದು.
ಸರ್ಕಾರದ ಆದೇಶ ನಂ. ಸಿಆಸ್‌ಇ 139 ಶಿವಾನಿ 2004 ದಿ. 12-09-2006ರಲ್ಲಿ ತಿಳಿಸಿರುವ
ನಿಯಮಗಳನ್ನು ಖಾಸಗಿ ವಾಹನಗಳ ಸೇವೆಯನ್ನು ಪಡೆಯಲಾಗುವುದು.

- ಮೇಲ್ಮುಂಡ ಆದೇಶದ ಅನ್ವಯ ವಾಹನಗಳ ಬಾಡಿಗೆ ಗರಿಷ್ಠ ತಿಂಗಳಿಗೆ ಮೊತ್ತ
ರೂ. 25,000-00 ನೀಡಲಾಗುವುದು
- ವಾಹನದ ಮಾದರಿಯು 2013 ಮತ್ತು ನಂತರದಾಗಿರತಕ್ಕದ್ದು, ಪ್ರತಿ ವಾಹನದ ಗುಣಮಟ್ಟೆಯನ್ನು
ಹಾಗೂ ಭಾಲನ ಕೌಶಲ್ಯವನ್ನು ಪರಿಶೀಲಿಸಿ ನಂತರವೇ ವಾಹನಗಳನ್ನು ತೆಗೆದುಕೊಳ್ಳಲಾಗುವುದು.
- ಗುತ್ತಿಗೆಯ ಆವಧಿ ದಿನಾಂಕ 01-08-2017ರಿಂದ 31-07-2018ರವರೆಗೆ

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 26.07.2017 ಸಂಚಿ 5.00 ಫೋಟೀಯವರಿಗೆ. ಆ ನಂತರ ಸಲ್ಲಿಸಿದ ಅರ್ಜಿಗಳನ್ನು ಮರಸ್ಯಾರಿಸಲಾಗುವುದಿಲ್ಲ.

ಟಿಂಡರ್ ತೆರೆಯುವ ದಿನಾಂಕ :27.07.2017 ಬೆಳಿಗ್ಗೆ 11.00 ಫೋಟೀ

ಅಹಂಗೊಂಡ ಟ್ರೂವಲ್ ಎಜನ್/ಸಂಸ್ಥೆ. ಮಾಲೀಕರೇ ಚಾಲಕರಾಗಿರುವ ವಾಹನ ಮಾಲೀಕ/ಚಾಲಕರ ವಿವರವನ್ನು ಇಲಾಖೆಯ ಸೂಚನಾ ಫ್ಲಕ ಹಾಗೂ ಇಲಾಖೆಯ ಅಂತರಾಳದಲ್ಲಿ ಪ್ರಕಟಿಸಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು/ವಿವರಗಳು:

1	ಅರ್ಜಿದಾರರ ಹೆಸರು,ವಿಳಾಸ ಹಾಗೂ ಇತ್ತಿಜಿನ ಪಾಸ್‌ಮೋಟ್ರ್ ಅಳತೆಯ ಭಾವಚಿತ್ರಗಳು-2
2	<p>ಎಜನ್/ಸಂಸ್ಥೆಯವರಿಗೆ:</p> <p>ಎಜನ್/ಸಂಸ್ಥೆಯ ವಾಯಂ ವಿಳಾಸ, ದೂರವಾಣಿ ಸಂಪೂರ್ಣ ಮತ್ತು ವಾಹನಗಳ ಸೇವೆಯ ಅನುಭವದ ಬಗ್ಗೆ ಖಾತ್ರಿ ಪತ್ರ</p> <p>ಮಾಲೀಕರೇ ಚಾಲಕರಾಗಿರುವವರಿಗೆ:</p> <p>ವಿಳಾಸದ ದಾಖಲೆ (ಮತದಾರರ ಗುರುತಿನ ಚೀಟಿ/ರೇಷನ್ ಕಾಡ್ರ್/ಆಧಾರ್ ಕಾಡ್ರ್/ಪಾಸ್‌ ಮೋಟ್ರ್ ಅಥವಾ ಇತರೆ ಭಾವಚಿತ್ರ ಹೊಂದಿರುವ ಗುರುತಿನ ಚೀಟಿ ಹಾಗೂ ವಾಯಂ ವಿಳಾಸದ ದಾಖಲೆ, ಚ್ಯಾರ್ಫ್ ಖಾತ್ರಿಯ ವಿವರಗಳು/ಚೆಕ್‌ನ ಪ್ರತಿ.</p>
3	ವಾಹನದ ನೋಡಣಿ ಮುಸ್ತಕದ ಪ್ರತಿ - ಪ್ರಮಾಣ ಪತ್ರ
4	ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿರುವ ವಾಹನದ ವಿವು ಪಾಲಿಸಿಯ ಪ್ರತಿ
5	ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿರುವ ವಾಹನ ಚಾಲನಾ ಪರವಾನಗಿ ಪ್ರತಿ
6	ರೋಡ್ ತೆರಿಗೆ ಪಾವತಿಸಿರುವ ವಿವರ -
7	<p>ಮಾಲೀಕರಿಗೆ ಸಂಬಂಧಿಸಿದಂತೆ ಡ್ರೈವಿಂಗ್ ಲೈಸನ್ಸ್</p> <p>ಚಾಲಕರ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ</p>
8	ಪಾನ್ ಕಾಡ್ರ್ ಮತ್ತು ಆಧಾರ್ ಕಾಡ್ರ್ ನಮೂದಿಸತಕ್ಕದ್ದು.
9	<p>ಮೇಲ್ಮೈ ವಿವರಗಳು ಹಾಗೂ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಸೇಲು ಮಾಡಿದ ಲಕೋಟಿಯಲ್ಲಿಟ್ಟು, ಲಕೋಟಿಯ ಮೇಲೆ ದಪ್ಪ ಅಕ್ಷರದಲ್ಲಿ ಖಾಸಗಿ ವಾಹನ ಚಾಲಕರ/ಮಾಲೀಕರ/ಟ್ರೂವಲ್ ಎಜನ್/ಸಂಸ್ಥೆಯವರ ಹೊರಗೆತ್ತಿಗೆ ಸೇವೆ ಸಲ್ಲಿಸಲು ಅರ್ಜಿ ಎಂದು ನಮೂದಿಸುವುದು</p>
10	ಅಮ್ರಾತ್ ವಿವರಗಳು ಹಾಗೂ ಮೇಲ್ಮೈ ದಾಖಲಾತಿಗಳನ್ನು ಸಲ್ಲಿಸಿದೆ ಇಂದ್ರ ಪ್ರಕ್ರಿಯೆ ಅಂತಹ ಅರ್ಜಿಗಳನ್ನು ತಿರಸ್ತರಿಸಲಾಗುವುದು
11	ಅರ್ಜಿಗಳನ್ನು ಖಚಿತವಾಗಿ ವಾಣಿಜ್ಯ ತೆರಿಗೆ ಅವರ ಆಯುಕ್ತರವರ ಕಂಪೆನಿ(ಜಾರಿ)-ದಾಖಲೆ ವಲಯ, ಕೊತ್ತಿ ಸಂಪೂರ್ಣ-308, ಮೂರನೇ ಮಹಡಿ, ಬಿ ಬಾಂಕ್, ವಾಣಿಜ್ಯ ತೆರಿಗೆ ಕಾರ್ಯಾಲಯ-2, ಕೋರ್ಟಮಂಗಲ, ಬೆಂಗಳೂರು ಇವರ ಶಾಖೆಯಲ್ಲಿ ಸಲ್ಲಿಸುವುದು ಹಾಗೂ ಅರ್ಜಿಗಳ ಸ್ವೀಕೃತಿ ಅನುಸಾರವಾಗಿ ಕ್ರಮ ಸಂಪೂರ್ಣ ನೀಡಲಾಗುವುದು.
12	ಅರ್ಜಿಗಳನ್ನು ಸಲ್ಲಿಸಿರುವುದಕ್ಕೆ ಸ್ವೀಕೃತಿ ಪಡೆಯುವುದು ಹಾಗೂ ಕಾರ್ಯ ನಿರ್ವಹಣೆಯಲ್ಲಿ ಪಾಲಿಸಬೇಕಾದ ನಿಯಮಗಳು/ಘರತ್ವಗಳ ವಿವರಗಳ ಪಟ್ಟಿ ಅನ್ವಯ ಬಾಡ್ಯಾಯವಾಗಿ

	ನಿಯಮಗಳನ್ನು ಅರ್ಹಗೊಳಿಸುವ ವಾಹನ ಮಾಲೀಕ/ಚಾಲಕರು/ಟ್ರಾವಲ್ ಏಜನ್/ಸಂಸ್ಥೆಯವರು ಖಡ್ಗಾಯವಾಗಿ ವಾಲಿಸತಕ್ಕದ್ದು
13	ಅರ್ಹಗೊಂಡ ಅಜ್ಞಾದಾರರ ವಿವರಗಳ ಪಟ್ಟಿಯ ಪ್ರಕಟಣೆ ದಿನಾಂಕ 29.07.2017

ಷರತ್ತು ಮತ್ತು ನಿಬಂಧನೆಗಳು:

01	ಅನಾರೋಗ್ಯಪೂರ್ವಕ ಸೇರಿದಂತೆ ಅನಿವಾರ್ಯ ಸಂಯಭಾಗಗಳಲ್ಲಿ ಮಾತ್ರ ಒಂದು ತಿಂಗಳಲ್ಲಿ ಎರಡು ದಿನ ಮಾತ್ರ ವಾಹನ ಉಪಯೋಗಿಸುವ ಕಂಫೆರಿಯ ಅಧಿಕಾರಿಯವರಿಂದ ಅನುಮತಿ ಪಡೆದು, ಮಾಲೀಕ-ಚಾಲಕರು ರಜೆ ಪಡೆಯಬಹುದು. ಆ ಅವಧಿಯಲ್ಲಿ ಬದಲಿ ವಾಹನದ ವ್ಯವಸ್ಥೆ ಕಡ್ಡಾಯವಾಗಿ ಮಾಡಲೇಬೇಕು. ಇಲ್ಲದಿದ್ದರೆ ಗೈರುಹಾಜರಿ ದಿವಸದ ಬಾಡಿಗೆ ಕಡಿತಗೋಳಿಸಲಾಗುವುದು.
02	ಮಾನೆಕ ಬಾಡಿಗೆ ಆಧಾರದ ಮೇಲೆ ಹಾಗೂ ಕರಾರಿಸಂತೆ ದರಗಳಿಗೆ ಒಳಪಟ್ಟು ಮಾತ್ರ ವಾಹನಗಳನ್ನು ಬಾಡಿಗೆ ಪಡೆಯಲಾಗುತ್ತದೆ.
03	ಮಾಲೀಕ-ಚಾಲಕರು ಕಟ್ಟಿನಿಟ್ಟಾಗಿ ಸಮಯವಾಲನೆ ಮಾಡತಕ್ಕದ್ದು. ಕರ್ತವ್ಯದ ಸಮಯದಲ್ಲಿ ಕಡ್ಡಾಯವಾಗಿ ಸಮವಸ್ತುವನ್ನು ಧರಿಸಬೇಕು. ವಾಹನ ಉಪಯೋಗಿಸುವ ಕಂಫೆರಿಯ ಮುಖ್ಯಸ್ಥಿರಿಂದ ಈ ಕುರಿತು ದೇವುಗಳು ಬುದಲ್ಲಿ ಅಂತಹ ವಾಹನದ ಬಳಕೆಯನ್ನು ನಿಲ್ಲಿಸುವ, ಒಷ್ಣುದವನ್ನು ರದ್ದುಪಡಿಸುವ ಅಧಿಕಾರ ವಾಣಿಜ್ಯ ತೆರಿಗೆ ಅಪರ್ ಆಯುಕ್ತರವರದ್ದಾಗಿರುತ್ತದೆ.
04	ಇಲಾಖೆಯ ಈ ವಿಭಾಗದ ಪ್ರತಿ ಕಂಫೆರಿಯಲ್ಲಿ ಉಪಯೋಗಿಸುವ ಪ್ರತಿ ವಾಹನಕ್ಕೆ ಸಂಬಂಧಿಸಿದೆಯೇ ನಿಗದಿತ ಲಾಗ್ ಮನ್ಯಕವನ್ನು ನಿರ್ವಹಿಸಿ ಪ್ರತಿ ದಿನದ ಆರಂಭ ಮತ್ತು ಅಂತ್ಯದವರೆಗಿನ ವಾಹನ ಓಡಾಟದ ಸಂಬಂಧ ಈ ಮನ್ಯಕದಲ್ಲಿ ಅಗತ್ಯ ದಾಳಿಗಳನ್ನು ನಮೂದಿಸಿ ವಾಹನವನ್ನು ಉಪಯೋಗಿಸಿದ ಅಧಿಕಾರಿಯವರಿಂದ ರುಜು ಪಡೆಯತಕ್ಕದೆ.
05	ಈ ವಿಭಾಗದ ಪ್ರತಿ ಕಂಫೆರಿಯಲ್ಲಿ ಉಪಯೋಗಿಸುವ ವಾಹನ ಓಡಾಟಕ್ಕೆ ಸಂಬಂಧಿಸಿದಂತೆ ಆಯಾ ದಿನದ ಆರಂಭಿಕ ಮತ್ತು ಅಂತಿಮ ಸಮಯದ ಗಣನೆ ಮತ್ತು ಕೆಲೋಮೀಟರ್‌ನ ಗಣನೆಯು ಆಯಾ ಕಂಫೆರಿಯ ಆವರಣದಿಂದ ಕಂಫೆರಿ ಕಾರ್ಯದ ನಿರ್ಮಿತ ಆ ವಾಹನ ಹೊರಡುವ ಕ್ಷುದ್ರದಿಂದ ಪ್ರಾರಂಭವಾಗುತ್ತದೆ ಹಾಗೂ ಆ ದಿನದ ಕಾರ್ಯ ಮುಗಿದ ಮೇಲೆ ಅದೇ ಸ್ಥಳದಲ್ಲಿ ಕೊನೆಗೊಳಿಸುತ್ತದೆ.
06	ಯಾವುದೇ ತಿಂಗಳಿನ ವಾಹನ ಬಾಡಿಗೆ ಹಣವನ್ನು ಅದರ ಮುಂದಿನ ತಿಂಗಳು ವಾಹನ ಮಾಲೀಕರು ಸಲ್ಲಿಸುವ ಬಿಲ್ಲಿನ ಆದಾರದ ಮೇಲೆ ಪಾವತಿಸಲಾಗುವುದು. ಇಲಾಖೆಗೆ ಬಾಡಿಗೆ ಹಣದ ಬಿಲ್ಲನ್ನು ಸಂಬಂಧಿಸಿದ ವಾಹನದ ಲಾಗ್ ಮನ್ಯಕದ ಕಂಫೆರಿ ಮುಖ್ಯಸ್ಥಿರಿಂದ ಧೃಢಿಕ್ಷಯವಾದ ನಕಲು ಪ್ರತಿ ಮತ್ತು ವಾಹನ ಉಪಯೋಗಿಸಿದ ಕಂಫೆರಿಯ ಮುಖ್ಯಸ್ಥರೆ ಸೂಕ್ತ ಪ್ರಮಾಣವಶ್ರದ್ಧಿ ಜೊತೆ ಪ್ರತಿ ತಿಂಗಳ ರನೇ ತಾರೀಖಿನೊಳಗೆ ಸಲ್ಲಿಸತಕ್ಕದ್ದು.
07	ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಈ ಇಲಾಖೆಗೆ ಒದಗಿಸುವ ಕಾಲಮಿತಿಯು ಆರಂಭದಲ್ಲಿ ದಿನಾಂಕ: 01-08-2017ರಿಂದ 31-07-2018ರವರೆಗೆ ಇರುತ್ತದೆ. ಅಗತ್ಯವಿದ್ದರೆ ಇವೇ ಷರತ್ತು ಮತ್ತು ನಿಬಂಧನೆಗಳಿರುತ್ತಿರುತ್ತಿರುತ್ತದೆ ಒಳಪಟ್ಟಿರುತ್ತಿರುತ್ತಿರುತ್ತದೆ ಅಥವಾ ಒಂದು ತ್ವರ್ಯಾಸಿಕದ ಅವಧಿಗೆ ವಾಹನ ಮಾಲೀಕರು ಮತ್ತು ಈ ಇಲಾಖೆಯ ಆಯುಕ್ತರ ಲಿವಿಟ ಇಚ್ಛೆಯ ಮೇರೆಗೆ ಮುಂದುವರಿಸಬಹುದಾಗಿದೆ. ಇದಕ್ಕೂ ಹೊದಲು ಸಹ ಕರಾಡು ರದ್ದುಗೊಳಿಸುವ ಹಕ್ಕು ಆಯುಕ್ತರು/ಅಪರ್ ಆಯುಕ್ತರವರದ್ದಾಗಿರುತ್ತದೆ. ಅಲ್ಲದೆ ಅವಧಿಯ ಮುಸಾಫಿ ಮೇಲ್ಮೈಗಳ ಕೊರೆನ್ನು ರದ್ದುಗೊಳಿಸುವ ಹಕ್ಕು ವಾಣಿಜ್ಯ ತೆರಿಗೆ ಆಯುಕ್ತರಿಗೆ / ಅಪರ್ ಆಯುಕ್ತರಿಗೆ ಇರುತ್ತದೆ.
08	ವಾಹನವನ್ನು ಸರಕಾರಿ ಕೆಲಸಕ್ಕೆ ಉಪಯೋಗಿಸುವಾಗ “ಸರಕಾರಿ ಕೆಲಸದ ಮೇಲೆ” ಅಥವಾ “ಕನಾಟಕ ಸರ್ಕಾರದ ಸೇವೆಯಲ್ಲಿ” ಎಂಬ ಘಲಕವಿರಬೇಕು. ಪಾರ್ಕೆಂಗ್ ಶ್ಲಾಷ್ ಇತ್ಯಾದಿ ವಾಹನ ಮಾಲೀಕರೇ ಭರಿಸತಕ್ಕದ್ದು.
09	ವಾಹನದ ಯಾವುದೇ ಕಾನೂನು ಉಲ್ಲಂಘನೆಗೆ ಸ್ವತಃ ಮಾಲೀಕ/ಚಾಲಕರೇ/ಟ್ರಾವಲ್ ಏಜನ್ಸೀನ್/ಸಂಸ್ಥೆಯವರೇ ಜವಾಬ್ದಾರರಾಗಿರುತ್ತಾರೆ.

10	ವಾಹನವನ್ನು ಕಳೇರಿಯ ಕೆಲಸಕ್ಕೆ ಉಪಯೋಗಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಕಾಲಕಾಲಕ್ಕೆ ಸರಿಯಾಗಿ ಉಪಯೋಗಿಸಿದ ವಿವರದೊಂದಿಗೆ ಟ್ರೀಪ್ ಶೀಟ್‌ನಲ್ಲಿ ಭೂತ್ವ ಮಾಡಿ ನಹಿ ಮಾಡುವುದು.
11	ಈ ಇಲಾಖೆಗೆ ಹೊರ ಗುತ್ತಿಗೆ ಅಥಾರದ ಮೇಲೆ ವಾಹನವನ್ನು ಪಡೆದಿರುವಂತಹ ಅವಧಿಯಲ್ಲಿ ಬೇರೆ ಯಾವುದೇ ಇಲಾಖೆಯಲ್ಲಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಅಥವಾ ಬೇರೆ ಇನ್ನಾವುದೇ ಕೆಲಸಗಳಿಗೆ ವಾಹನವನ್ನು ಉಪಯೋಗಿಸುವಂತಿಲ್ಲ, ಹಾಗೂ ವಾಹನವನ್ನು ಮೂರಣವಾಗಿ “ವಾಣಿಜ್ಯ ತೆರಿಗೆ ಇಲಾಖಾ ಸೇವೆಗಾಗಿ” ಮೀನುಲಿಡತಕ್ಕದ್ದು.
12	ಈ ಭಾಗದ ಅಧಿಕಾರಿಗಳು ರಜೆ/ಅನ್ಯ ನೇವೆ/ಇನ್ನಾವುದೇ ಕಚೇರಿ ಕಾರ್ಯ ನಿಮಿತ್ತ ಕಚೇರಿಯಿಂದ ಹೊರಗೆ ತೆರೆಳಿದ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ವಾಹನ ಚಾಲಕರು ಆ ದಿನ ಮೂರಾಂಶ್ಚ 10-00ಗಳಿಗೆ ಕಡ್ಡಾಯವಾಗಿ ಪತ್ರಾರ್ಹಿತ ವ್ಯವಸ್ಥಾಪರ ಬಳಿ ವರದಿ ಮಾಡಿಕೊಂಡು ಕಚೇರಿ ಆವರಣದಲ್ಲಿಯೇ ವಾಹನದೊಂದಿಗೆ ಇರತಕ್ಕದ್ದು. ಇಲ್ಲದಿದ್ದ ಪ್ರಕಾರ ಗ್ರಾಹಕರು ಹಾಜರು ಎಂದು ಪರಿಗಣಿಸಿ ಆ ದಿನದ ಸಂಭಾವನೆಯನ್ನು ಕಡಿತಗೊಳಿಸಲಾಗುವುದು.
13	ಖಾಸಗಿ ವಾಹನ ಮಾಲೀಕರು/ಚಾಲಕರು/ಟ್ರಾವಲ್ ಏಜನ್ಸಿ/ಸಂಸ್ಥೆಯವರ ಮಾಸಿಕ ಬಾಡಿಗೆ ಸಂಬಂಧಿಸಿದಂತೆ ಈ ಕಚೇರಿಗೆ ಬಿಲ್ಲುಗಳನ್ನು ಸಲ್ಲಿಸುವಾಗ ಮಾತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಗಳು, ಒಟ್ಟು ಓಡಿಸಿದ ಕಿಲೋಮೀಟರ್ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ದೃಷ್ಟಿಕ್ಕೆ ಪ್ರಮಾಣ ಪ್ರತ್ಯೇಕ ಅಧಿಕಾರಿಗಳಿಂದ ಪಡೆದು ಬಿಲ್ಲಿನ ಜೊತೆ ಸಲ್ಲಿಸುವುದು.
14	ಮೇಲೆನೆ ಷರತ್ತು ಮತ್ತು ನೀಬಂಧನೆಗಳನ್ನು ಪಾಲಿಸಿದಿರುವುದು ಮತ್ತು ನೀಲಕ್ಕೆಸಿರುವುದು ಕಂಡುಬಂದಲ್ಲಿ ಯಾವುದೇ ಸೂಚನೆ ನೀಡಿದೆ ಹೊರಗುತ್ತಿಗೆ ಅಥಾರದ ಕರಾರನ್ನು ರದ್ದುಪಡಿಸಲಾಗುವುದು.
15	ಏಜನ್ಸಿ/ಸಂಸ್ಥೆಯು ಚಾಲಕರಿಗೆ ಪ್ರತಿ ಕಿಲೋಗ್ರಾಮ್ ನೀಡಬೇಕಾದ ಕೆವಿಷ್ಟ ವೇತನ ಮತ್ತು ಇತರೆ ಹಣಕಾಸಿನ ಹೊಣೆಗಾರಿಕೆಗೆ ಬಢ್ಣವಾಗಿರತಕ್ಕದ್ದು ಮತ್ತು ಚಾಲಕರಿಗೆ ನೀಡಬೇಕಾದ ಇ.ಎಸ್.ಎ. ಹಾಗೂ ಇ.ಪಿ.ಎಫ್.ಗಳನ್ನು ಸಂಸ್ಥೆಯಿಂದ ಪಾವತಿಸಿದ ಬಗ್ಗೆ ಚಲನ್ ಗಳನ್ನು ಪ್ರತಿ ತಿಂಗಳ ಮೌದಲ ವಾರದಲ್ಲಿ ಕಟೇರಿಗೆ ಸಲ್ಲಿಸತಕ್ಕದ್ದು.
16	ವಾಹನ ಚಾಲಕರು ಒಂದು ವೇಳೆ ಕರಾರು ಒಪ್ಪಂದವನ್ನು ರದ್ದುಪಡಿಸಬೇಕಾದರೆ, ಒಂದು ತಿಂಗಳು ಮುಚಿತವಾಗಿ ಈ ಕಟೇರಿಗೆ ಲಿಖಿತ ಮೂಲಕ ತಿಳಿಸಬೇಕು. ತಪ್ಪಿದ್ದಲ್ಲಿ ಒಂದು ತಿಂಗಳ ವಾಹನದ ಬಾಡಿಗೆ ಮೊತ್ತವನ್ನು ನೀಡುವುದಿಲ್ಲ ಹಾಗೂ ಇಡಕ್ಕೂ ಮೌದಲು ನಹ ಕರಾರು ರದ್ದುಗೊಳಿಸುವ ಹಕ್ಕು ಅಯ್ಯಕ್ಕರು/ಅವರ ಅಯ್ಯಕ್ಕರವರದ್ವಾಗಿರುತ್ತದೆ.
17	ಯಾವುದೇ ಸೂಚನೆ ನೀಡಿದೆ ಟಿಂಡರ್ ಅನ್ನು ತಿರಸ್ಸಿಸುವ ಮತ್ತು ಪಡೆಯುವ ಹಕ್ಕು ವಾಣಿಜ್ಯ ತೆರಿಗೆ ಅಯ್ಯಕ್ಕರಿಗೆ / ಅವರ ಅಯ್ಯಕ್ಕರಿಗೆ ಇರುತ್ತದೆ.


ವಾಣಿಜ್ಯ ತೆರಿನೆ ಅಯ್ಯಕ್ಕರು
(ಜಾಲಿ)-ದವ, ಬೆಂಗಳೂರು-47
ಅಧಿಕಾರಿಗಳಾಗಿರುವ ಮೂಲಕ ತಿರಸ್ಸಿಸುವ ಸಂಸ್ಥೆ
Taxes (Election Comptroller), Bengaluru Zone,

ಪ್ರತಿಗಳು:

- 1) ಮಾನ್ಯ ವಾಣಿಜ್ಯ ತೆರಿಗೆ ಅಯ್ಯಕ್ಕರು, ಕೆಲಸಟಕ, ಬೆಂಗಳೂರು ಇವರಿಗೆ ಮೂಲಕ ತಿರಸ್ಸಿಸುವ ಸಂಸ್ಥೆಯಲ್ಲಿ ಪ್ರತಿಟಿಸಲು ಕೋರಲಾಗಿದೆ.
- 2) ವಾಣಿಜ್ಯ ತೆರಿಗೆ ಒಂಟಿ ಅಯ್ಯಕ್ಕರು (ಅಡಳಿತ) ಡಿವಿಬ-1,2,3,4,5 ಮತ್ತು 6 ಬೆಂಗಳೂರು- ಸದರಿ ಪ್ರತಿಟಿಸಿಯನ್ನು ಸೂಚನಾ ಘಲಕದಲ್ಲಿ ಪ್ರತಿಟಿಸಲು ಕೋರಲಾಗಿದೆ.
- 3) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಕೇಂದ್ರ) ಬೆಂಗಳೂರು ಇವರಿಗೆ ಮಾಹಿತಿಗಾಗಿ.
- 4) ಸಾರ್ವಜನಿಕ ಮಾಹಿತಿಗಾಗಿ ಸೂಚನಾ ಘಲಕಕ್ಕೆ
- 5) ಇಲಾಖಾ ಪೆರ್ಸನ್‌ನಲ್ಲಿ ಸದರಿ ಪ್ರತ್ಯೇಕ ಹಾಕಲು ವಾಣಿಜ್ಯ ತೆರಿಗೆ ಉವೆ ಅಯ್ಯಕ್ಕರು, ಗ್ರಾಹ ಕೇಂದ್ರ, ಬೆಂಗಳೂರು ಇವರಿಗೆ ಕೆಳುಹಿಸಲಾಗಿದೆ.
- 6) ಕಟೇರಿ ಕಡತಕ್ಕ